

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ಶಿನವಿಲ್ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ  
ಶ್ರೀಮತೇ ರಾಮಾನುಜಾಯ ನಮಃ

## ॥ ಶಿನವಿಲ್ ॥

ತಿರುನಱ್ಕಿಯೂರ್ -10

‡ಶಿನವಿಲ್ ಶೆಂಗಣ್ ಅರಕ್ಕರ್ ಉಯಿರ್ ಮಾಳ\*  
ಚೆಱ್ಱಿ ವಿಲ್ಲಿಯೆನ್ನು ಕಱ್ಱವರ್ ತಂದಂ  
ಮನಮುಳ್ ಕೊಂಡು\* ಎನ್ನುಂ ಎಪ್ಪೊದೊಂ ನಿನ್ನೇತ್ತುಂ  
ಮಾ ಮುನಿಯೈ\* ಮರಮೇಱ್ ಎಯ್ ಮೈಂದನೈ\*  
ನನವಿಲ್ ಶೆನ್ನಾಕ್ಕುಂ ನಣ್ಣಱ್ಕಿಯಾನೈ\*  
ನಾ ಆಡಿಯೇ ನಱ್ಕಿಯೂರ್ ನಿನ್ನ ನಮ್ಮಿಯೈ\*  
ಕನವಿಲ್ ಕಂಡೇ ಇನ್ನು ಕಂಡಮೈಯಾಲ್\* ಎ  
ಕಣ್ಣಣೈಗಳ್ ಕಳಿಪ್ಪ ಕಳಿತೇನೇ (೧)

ತಾಯ್ ನಿನ್ನೊಂದ ಕನ್ನೇಯೊಕ್ಕ\* ಎನ್ನೆಯುಂ  
ತನ್ನೆಯೇ ನಿನ್ನೈಕ್ಕ ಚೆಯುಂ\* ತಾನ್ ಎನ -  
ಕ್ಕಾಯ್ ನಿನ್ನೊಂದರುಳ್ ಶೆಯುಂ ಅಪ್ಪನೈ\*  
ಅನ್ನಿವ್ ವೈಯಗಂ ಉಂಡುಮಿಱ್ಂದಿಟ್ಟ  
ವಾಯನೈ\* ಮಗರ ಕ್ಕುಱೈ ಕ್ಕಾದನೈ\*  
ಮೈಂದನೈ ಮದಿಟ್ ಕೋವಲ್ ಇಡೈಗಱಿ  
ಆಯನೈ\* ಅಮರಕ್ಕುರಿಯೇಱ್ಱೈ\* ಎ  
ಅನ್ನನೈ ಅನ್ನಿ ಆದಿಯೇನೇ (೨)

ವಂದ ನಾಳ್ ವಂದೇ ನೆಂಜಿಡಂ ಕೊಂಡಾನ್\*  
ಮಱ್ಱೋರ್ ನೆಂಜಱಿಯಾನ್\* ಅಡಿಯೇನುಡೈ

---

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ನ್ಱ is pronounced somewhere between ನ್ರ and ನ್ರ್ಱ. It is, however, colloquially acceptable to pronounce the clusters ಱ್ಱ and ನ್ಱ್ಱ as ತ್ರ and ನ್ರ್ಱ, respectively.

ಚ್ಚಿಂದೈಯಾಯ್ ವಂದು ತೆನ್ನುಲರ್ಕ್ಕೆನ್ನೈ  
 ಚ್ಚೇರ್ಗೋಡಾನ್ \* ಇದು ಶಿಕ್ಕೇನ ಪ್ಪೆಱ್ಪೋನ್ \*  
 ಕೊಂದುಲಾಂ ಪೊಳಿಲ್ ಶೂೞ್ ಕುಡಂದೈ ತ್ತಲೈ  
 ಕೋವಿನೈ \* ಕ್ಕುಡಂ ಆಡಿಯ ಕೂತ್ತನೈ \*  
 ಎಂದೈಯೈ ಎಂದೈ ತಂದೈ ತಮಾನ್ಮೈ \*  
 ಎಮ್ಮಿರಾನೈ ಎತ್ತಾಲ್ ಮಱಕ್ಕೇನೇ (೩)

ಉರಂಗಳಾಲ್ ಇಯನ್ಮ ಮನ್ನರ್ ಮಾಳ \*  
 ಪ್ಪಾರದತ್ತೊರು ತೇರ್ ಐವರ್ಕ್ಕಾಯ್ ಚ್ಚೆನ್ನು \*  
 ಇರಂಗಿ ಊರ್ಂದವರ್ಕ್ಕೆನ್ನರುಳ್ ಶೆಯ್ಯುಂ  
 ಎಮ್ಮಿರಾನೈ \* ವಮ್ಮಾರ್ ಪುನಲ್ ಕಾವಿರಿ \*  
 ಅರಂಗಂ ಆಳಿ ಎನ್ನಾಳಿ ವಿಣ್ಣಾಳಿ \*  
 ಆಳಿ ಶೂೞ್ ಇಲಂಗೈ ಮಲಂಗ ಚ್ಚೆನ್ನು \*  
 ಶರಂಗಳ್ ಆಂಡ ತಣ್ ತಾಮರೈ ಕ್ಕಣ್ಣನು -  
 ಕ್ಕನ್ನಿ \* ಎನ್ ಮನಂ ತಾಱೊಂದು ನಿಲ್ಲಾದೇ (೪)

ಆಂಗು ವೆನ್ನರಗತ್ತಱುಂದುಂ ಪೋದು \*  
 ಅಂಜೇಲ್ ಎನ್ನಡಿಯೇನೈ ಅಂಗೇ ವಂದು  
 ತಾಂಗು \* ತಾಮರೈ ಅನ್ನ ಪೊನ್ನಾರ್ ಅಡಿ  
 ಎಮ್ಮಿರಾನೈ \* ಉಮ್ಮರ್ಕ್ಕಣಿಯಾಯ್ ನಿನ್ನ \*  
 ವೇಂಗಡತ್ತರಿಯೈ ಪ್ಪರಿ ಕೀಱಿಯೈ \*  
 ವೆಣ್ಣೆಯ್ ಉಂಡುರಲಿನಿಡೈ ಆಪ್ಪುಂಡ  
 ತೀಂಗರುಮ್ಮಿನೈ \* ತೇನೈ ನನ್ ಪಾಲಿನೈ  
 ಅನ್ನಿ \* ಎನ್ ಮನಂ ಶಿಂದೈ ಶೆಯ್ಯಾದೇ (೫)

ಎಟ್ಟನೈ ಪ್ಪೊಱುದಾಗಿಲುಂ \* ಎನ್ನುಂ  
 ಎನ್ ಮನತ್ತಗಲಾದಿರುಕ್ಕುಂ ಪುಗೞ್ \*  
 ತಟ್ಟಲರ್ತ್ತ ಪೊನ್ನೇ ಅಲರ್ ಕೋಂಗಿನ್ \*  
 ತಾಱ್ ಪೊಳಿಲ್ ತಿರುವಾಲಿರುಂಜೋಲೈ ಅಂ -  
 ಗಟ್ಟಿಯೈ \* ಕರುಮ್ಮಿನ್ಮ ಇನ್ ಶಾಱ್ಪೈ \*  
 ಕ್ಕಾದಲಾಲ್ ಮಱೈ ನಾನ್ಗುಂ ಮುನ್ನೋದಿಯ

ಪಟ್ಟನೈ \* ಪರವೈ ತ್ತುಯಿಲ್ ಏಱ್ಱೈ \* ಎಱ್  
ಪಣ್ಣನೈಯನ್ರಿ ಪ್ಪಾಡಲ್ ಶೆಯೈನೇ (೬)

ಪಣ್ಣಿ ಇಱ್ ಮೊಳಿಯಾಳ್ ನರಮ್ಮಿಲ್ ಪೆಱ್ಱಿ \*  
ಪಾಲೈಯಾಗಿ ಇಂಗೇ ಪುಗುಂದು \* ಎಱ್  
ಕಣ್ಣುಂ ನೆಂಜುಂ ವಾಯುಂ ಇಡಂ ಕೊಂಡಾಱ್ \*  
ಕೊಂಡ ಪಿಱ್ ಮಱ್ಱೈಯೋರ್ ಮನಂ ತನ್ನಳ್ \*  
ವಿಣ್ಣುಳಾರ್ ಪೆರುಮಾನೈ ಎಮ್ಮಾನೈ \*  
ವೀಂಗು ನೀರ್ ಮಗರಂ ತಿಳೈಕ್ಕುಂ ಕಡಲ್  
ವಣ್ಣಿ \* ಮಾ ಮಣಿ ವಣ್ಣಿಣ್ ಎಂ ಅಣ್ಣಿಲ್ \*  
ವಣ್ಣಿಮೇ ಅನ್ರಿ ವಾಯ್ ಉರೈಯಾದೇ (೭)

ಇನಿ ಎಪ್ಪಾವಂ ವಂದೆಯ್ದುಂ ಶೋಲ್ಲಿರ್ \* ಎಮ -  
ಕೈಮೈಯೇ ಅರುಳ್ ಪೆಱ್ಱಿಮೈಯಾಲ್ \* ಅಡುಂ  
ತುನಿಯೈ ತ್ತಿತ್ತಿನ್ಬಮೇ ತರುಗಿನ್ಬದೋರ್ \*  
ತೋಱ್ಱಿ ತೊನ್ನೆಱೈಯೈ \* ವೈಯಂ ತೊಱಿಪ್ಪಡುಂ  
ಮುನಿಯೈ ವಾನವರಾಲ್ ವಣಂಗಳ್ಪಡುಂ  
ಮುತ್ತಿನೈ \* ಪ್ಪತ್ತರ್ ತಾಂ ನುಗಗಿನ್ಬದೋರ್  
ಕನಿಯೈ \* ಕಾದಲ್ ಶೆಯೈನ್ನಳ್ಳುಂ ಕೊಂಡ  
ಕಳ್ಳನೈ \* ಇನ್ನು ಕಂಡು ಕೊಂಡೇನೇ (೮)

ಎಱ್ ಶೆಯೈಱ್ ಅಡಿಯೇಱ್ ಉರೈಯೀರ್ \* ಇದಱ್ -  
ಕೆನ್ನುಂ ಎಱ್ ಮನತ್ತೇ ಇರುಕ್ಕುಂ ಪುಗಲ್ \*  
ತಂಜೈ ಆಳಿಯೈ ಪ್ಪೋಱ್ ಪೆಯರೋಱ್ \* ನೆಂಜಂ  
ಅನ್ರಿಡಂದವನೈ ತ್ತಱಲೇ ಪುರೈ \*  
ಮಿಱ್ ಶೆಯ್ ವಾಳ್ ಅರಕ್ಕು ನಗರ್ ಪಾಱ್ ಪಡ \*  
ಶೂಱ್ ಕಡಲ್ ಶಿಱ್ಱೈ ವೈತ್ತಿಮೈಯೋರ್ ತೊಱುಂ \*  
ಪೋಱ್ ಶೆಯ್ಮಾಲ್ ವರೈಯೈ ಮಣಿ ಕ್ಕುನ್ನಿನೈ  
ಅನ್ರಿ \* ಎಱ್ ಮನಂ ಪೋಱ್ಱಿ ಎನ್ನಾದೇ (೯)

‡ತೋಡು ವಿಂಡಲರ್ ಪೂಂ ಪೋಱಿಲ್ ಮಂಗೈಯರ್  
 ತೋನ್ನಲ್ \* ವಾಳ್ ಕಲಿಯರ್ ತಿರುವಾಲಿ  
 ನಾಡ್ \* ನನ್ನಱೈಯೂರ್ ನಿನ್ನ ನಮ್ಮಿ ತ್ \*  
 ನಲ್ಲ ಮಾಮಲರ್ ಶೇವಡಿ ಶೆನ್ನಿಯಿಲ್  
 ಶೂಡಿಯುಂ ತೋಱುದುಂ ಎಱುಂದಾಡಿಯುಂ \*  
 ತೊಂಡರ್ಕ್ಕಟ್ಟವರ್ ಶೊನ್ನ ಶೋಲ್ ಮಾಲೈ \*  
 ಪಾಡಲ್ ಪತ್ತಿವೈ ಪಾಡುಮಿರ್ ತೊಂಡೀರ್ !  
 ಪಾಡ \* ನುಮ್ಮಿಡೈ ಪ್ಪಾವಂ ನಿಲ್ಲಾವೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||